



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part -III	ಬೆಂಗಳೂರು, ಮಂಗಳವಾರ, ೦೮, ಡಿಸೆಂಬರ್, ೨೦೨೦ (ಮಾರ್ಗಶಿರ, ೧೭, ಶಕವರ್ಷ, ೧೯೪೨) BENGALURU, TUESDAY, 08, DECEMBER, 2020 (MARGASHIRA, 17, SHAKAVARSHA, 1942)	ನಂ. ೬೫೮ No. 658
----------------------	--	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಪ್ರಪತ್ರ-2 (12(2)ನೇ ನಿಯಮವನ್ನು ನೋಡಿ) ಅಧಿಸೂಚನೆ

ನಂ.ಚುನಾವಣೆ.ಸಿಆರ್.24(5)/2020-21

ದಿನಾಂಕ:07.12.2020.

1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ 1.ದೊಡ್ಡಕಿಟ್ಟದಹಳ್ಳಿ, 2.ಲಕ್ಕಿಹಳ್ಳಿ, 3.ಜಾನಕಲ್, 4.ದೊಡ್ಡಘಟ್ಟ, 5.ಹಬ್ಬಳ್ಳಿ, 6.ಮಾಡದಕೆರೆ, 7.ದೇವಿಗರೆ, 8.ಮಲ್ಲಪ್ಪನಹಳ್ಳಿ, 9.ದೇವಪುರ, 10.ಅತ್ತಿಮಗೆ, 11.ಮಧುರೆ, 12.ಆನಿವಾಳ, 13.ಬಾಗೂರು, 14.ಹುಣವಿನಡು, 15.ಸಾಣೇಹಳ್ಳಿ, 16.ಬೋಕಿಕೆರೆ, 17.ಮತ್ತೋಡು, 18.ಗುಡ್ಡದನೇರಲಕೆರೆ, 19.ಕಲ್ಲೋಡು, 20.ಕಂಗುವಳ್ಳಿ, 21.ಕಾರೇಹಳ್ಳಿ, 22.ಕಂಚೀಪುರ, 23.ಚಿಕ್ಕಬ್ಯಾಲದಕೆರೆ, 24.ದೊಡ್ಡತೇಕಲವಟ್ಟಿ, 25.ಬಲ್ಲಾಳಸಮುದ್ರ, 26.ಕಬ್ಬಳ, 27.ಕೈನಡು, 28.ಎಸ್.ನೇರಲಕೆರೆ, 29.ಬೆಲಗೂರು, 30.ಶ್ರೀರಾಂಪುರ, 31.ಹೆಗ್ಗರೆ, 32.ತಂಡಗ, 33.ಕುರುಬರಹಳ್ಳಿ ಒಟ್ಟು 33 ಗ್ರಾಮ ಪಂಚಾಯ್ತಿಗಳ ಪದಾವಧಿಯು ಮುಕ್ತಾಯವಾದ ಸದಸ್ಯರು ಹೊರ ಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಸಾರ್ವತ್ರಿಕ ಚುನಾವಣೆಯನ್ನು ನಡೆಸಬೇಕಾಗಿರುತ್ತದೆ.

ಆದುದರಿಂದ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು 1993ರ 12ನೇ ನಿಯಮಕ್ಕೆ ಅನುಸಾರವಾಗಿ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾದ ಕವಿತಾ ಎಸ್ ಮನ್ನಿಕೇರಿ ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.

- | | | | |
|------|---|---|-----------------------|
| (ಎ) | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ | : | 11.12.2020 (ಶುಕ್ರವಾರ) |
| (ಬಿ) | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | : | 12.12.2020 (ಶನಿವಾರ) |
| (ಸಿ) | ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ | : | 14.12.2020 (ಸೋಮವಾರ) |
| (ಡಿ) | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಮತದಾನದ ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ) | : | 22.12.2020 (ಮಂಗಳವಾರ) |

-
- (ಇ) ಮರು ಮತದಾನ ಅವಶ್ಯವಿದ್ದರೆ, ಮರು ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ) : 24.12.2020 (ಗುರುವಾರ)
- (ಎಫ್) ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ) : 30.12.2020 (ಬುಧವಾರ)
- (ಜಿ) ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ : 31.12.2020 (ಗುರುವಾರ)

(ಕವಿತಾ ಎಸ್ ಮನ್ನಿಕೇರಿ)

ಜಿಲ್ಲಾಧಿಕಾರಿಗಳು

ಚಿತ್ರದುರ್ಗ ಜಿಲ್ಲೆ